

ಕರೆಯ ನಿರ್ಮಾಣದಲ್ಲಿ ಹೆಣ್ಣನ ಬಲಿದಾನ: ಒಂದು ಅಧ್ಯಯನ

ಅನಿತೆ ಟಿ¹

ಪೀಠಿಕೆ

ಜನಸಮುದಾಯಗಳು ತಮಗೆ ಅರಿವಿಲ್ಲದೆಯೇ ಕೆಲವು ನಂಬಿಕೆ ಮತ್ತು ಆಚರಣೆಗಳನ್ನು ತಮ್ಮ ದ್ವೇನಂದಿನ ಜೀವನದಲ್ಲಿ ರೂಢಿಸಿಕೊಂಡು ಬಂದಿರುವುದನ್ನು ಅವರ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಜೀವನವನ್ನು ಗಮನಿಸಿದಾಗ ತಿಳಿದು ಬರುತ್ತದೆ. ಇಂಥಹ ನಂಬಿಕೆ ಮತ್ತು ಆಚರಣೆಗಳು ತನ್ನದೇಯಾದ ಉದ್ದೇಶಗಳನ್ನು ಹೊಂದಿರುತ್ತವೆ. ಹಿಂದಿನ ಕಾಲದಲ್ಲಿ ಪ್ರಕೃತಿಯಲ್ಲಿ ಜರಗುತ್ತಿದ್ದ ಪ್ರತಿಯೊಂದು ಅಂಶವನ್ನು ಮನುಷ್ಯ ಬೆರಗುಗಣ್ಣಿನಿಂದ ನೋಡುತ್ತಿದ್ದ, ಕಾಲಕಲೆದಂತೆ ಆಶ್ಚರ್ಯ ಮತ್ತು ಭಯದಿಂದ ಹಾಗೂ ಸಾಮಾಜಿಕ ನಿಯಂತ್ರಣಕ್ಕಾಗಿ ತನ್ನದೇ ರೀತಿಯಲ್ಲಿ ಕೆಲವು ರೂಢಿ ಸಂಪ್ರದಾಯಗಳನ್ನು ರೂಪಿಸಿಕೊಂಡು ಜೀವನ ನಡೆಸ ತೋಡಿದ. ಉದಾ: ಪರಲೋಕದ ಕಲ್ಪನೆ, ಮೂರ್ಚಿ, ಆರಾಧನೆ ಮತ್ತು ಬಲಿ ಮುಂತಾದ ಬಗೆಯ ಧಾರ್ಮಿಕ ಆಚರಣೆಗಳನ್ನು ಜಾರಿಗೆ ತಂದನು. ಅಂಥಹ ರೂಢಿ ಸಂಪ್ರದಾಯಗಳಲ್ಲಿ ಬಲಿದಾನವು ಹೂಡ ಒಂದಾಗಿದೆ. ಬಲಿದಾನಗಳಲ್ಲಿ ಪ್ರಮುಖವಾಗಿ ನರಬಲಿ ಮತ್ತು ಪ್ರಾಣಿಬಲಿ ಮುಖ್ಯವಾದವುಗಳು. ಪ್ರಾಣಿಯನ್ನು ಬಲಿಕೊಡುವಾಗ ದ್ವೇವವನ್ನು ಸಂತೃಪ್ತಿಗೊಳಿಸುವ ಮೂಲಕ ಎದುರಾದ ಸಂಕಷ್ಟಗಳನ್ನು ಪರಿಹರಿಸಿಕೊಳ್ಳುವ ಆಲೋಚನೆಗಳಿಂದರೆ, ನರಬಲಿಯನ್ನು ಕೊಡುವಾಗ ದ್ವೇವವನ್ನು ಸಂತೃಪ್ತಿಗೊಳಿಸಿಕೊಳ್ಳುವುದೇ ಅಲ್ಲದೆ ಪ್ರಶ್ನಾತೀತ ನಿಷ್ಠೆಯನ್ನು ದ್ವೇವ ಅಥವಾ ಪ್ರಭುತ್ವಕ್ಕೆ ವ್ಯಕ್ತಪಡಿಸುವುದಾಗಿರುತ್ತದೆ. ಕರೆ ನಿರ್ಮಾಣ ನಮ್ಮ ನಾಡಿನ ಸಂಸ್ಕೃತಿಯಾಗಿ ಬೆಳೆದು ಬಂದಿದ್ದ, ರಾಜ ಮಹಾರಾಜರಿಂದ ಶ್ರೀ ಸಾಮಾನ್ಯರವರೆಗೂ ಅಷ್ಟೇ ಯಾಕೆ ಸನ್ಯಾಸಿಯಿಂದ ವೇಶ್ಯೆಯವರೆಗೂ ಕರೆ ನಿರ್ಮಾಣದಲ್ಲಿ ಭಾಗಿಯಾಗಿದ್ದರು ಎಂಬುದಕ್ಕೆ ಹಲವು ಶಾಸನಗಳಲ್ಲಿ ಉಲ್ಲೇಖಿಸಿರುವುದನ್ನು ಗಮನಿಸಬಹುದು. ಇದು ಧಾರ್ಮಿಕ ಕಾರ್ಯವೆಂದು, ಮೋಕ್ಷ ಸಾಧನೆಯ ಮಾರ್ಗವೆಂದು ನಮ್ಮ ಹಿರಿಯರ ನಂಬಿಕೆಯಾಗಿದ್ದತ್ತ. ಗ್ರಾಮ ಸಂಸ್ಕೃತಿಯನ್ನು ಬಿಂಬಿಸಬಲ್ಲ ಹಾಗೂ ಸಾಮಾಜಿಕ ಜೀವನದ ಮೇಲೆ ಬೆಳಕು ಚೆಲ್ಲಬಲ್ಲ ಅನೇಕ ಕರೆಗಳ ಇತಿಹಾಸ ರೋಚಕ ಸತ್ಯ ಘಟನೆಗಳನ್ನು ಹೊಂದಿವೆ. ಕರೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನೇಕ ಶಾಸನಗಳ¹ ಲಭ್ಯತೆ ಇದೆ. ಆದರೆ, ಕರೆಗೆ ಬಲಿಯಾದ ವಿವರಣೆ ಅಥವಾ ಮಾಹಿತಿಯನ್ನು ನೀಡುವ ಶಾಸನಗಳ ಸಂಖ್ಯೆ ವಿರಳ. ಇದಕ್ಕೆ ಕೈಫಿಯತ್ತುಗಳ ಮೌರೆ ಹೋದರೆ ಅನೇಕ ಮಾಹಿತಿ ದೊರೆಯತ್ತದೆ. ಕರೆಗೆ ಬಲಿಯಾದ ವಿವರಗಳನ್ನು ಹಿಡಿದಿಟ್ಟಿರುವ ವಿವರಗಳನ್ನು ಮೌಲಿಕ ಆಕರ್ಗಳಾಗಿ ಬಳಕೆಯಾಗುತ್ತಿರುವ ಜನಪದ ಸಾಹಿತ್ಯವನ್ನು ತರೆದು ನೋಡಿದಾಗ ಅಲ್ಲಿ ಕರೆಗೆ ಬಲಿಯನ್ನು ಯಾವ ರೀತಿಯಾಗಿ ನೀಡುತ್ತಿದ್ದರು ಎಂಬುದರ ಸಂಪೂರ್ಣ ಚಿತ್ರಣ ಸಿಗುತ್ತದೆ. ಯಾವುದೇ

¹ ಸಂಖೋಧನಾ ವಿಧಾನಿ, ಇತಿಹಾಸ ಅಧ್ಯಯನ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ಧಾರ್ಮಿಕ ಕಾರ್ಯಗಳಿಗಂತ ಜನರಿಗೆ, ಪ್ರಾಣಿ ಪಕ್ಷಿಗಳಿಗೆ, ಕೃಷಿಗೆ ಹಾಗೂ ಕುಡಿಯಲು ನೀರು ಅಶ್ಯಂತ ಅವಶ್ಯಕ ಈ ಕಾರ್ಯದಲ್ಲಿ ಭಾಗಿಯಾದರೆ ಮಣ್ಣ ಪ್ರಾಪ್ತಿಯಾಗುತ್ತದೆಂದು² ಅಂದಿನ ಸಮಾಜದಲ್ಲಿ ಬಲವಾದ ನಂಬಿಕೆಯಾಗಿತ್ತು.

ಬಲಿ ಎನ್ನುವ ಪದ್ಧತಿ ನಮ್ಮ ದೇಶದಲ್ಲಿ ಬಹಳ ಹಿಂದಿನ ಕಾಲದಿಂದ ನಡೆದುಬಂದಿದ್ದು, ಆಯ್ದರ ಮಾರ್ಚಾರು ಇದನ್ನು ಅನುಸರಿಸುತ್ತಿದ್ದರು. ಆಯ್ದ ಸಂಸ್ಕೃತಿಯು ಪ್ರಾಣಿ ಬಲಿಯನ್ನಷ್ಟೆ ಅಲ್ಲದೆ, ನರಮೇಧಯಾಗವನ್ನು ಸ್ವೀಕರಿಸಿತ್ತು. ಆದರೆ ಕಾಲ ಕ್ರಮೇಣ ಜ್ಯೇನ, ಚೌಧ್ರ ಧರ್ಮಗಳ ಪ್ರಭಾವದಿಂದ ಬೆಳೆದು ಬಂದ ಹಿಂದೂ ಧರ್ಮದಲ್ಲಿ ಆ ಪದ್ಧತಿ ಮಾಯವಾಗುತ್ತಾ ಬಂದಿತು. ದೇವತೆಗೆ ರಕ್ತಲೇಪನಕ್ಕೇ ಬದಲಾಗಿ ಕುಂಕುಮ ಬಳಸಲಾಯಿತು. ಆದರೂ, ನೂರಾರು ವರ್ಷಗಳ ಇತಿಹಾಸದಲ್ಲಿ ಒಂದಲ್ಲಾ ಒಂದು ವಿಧದಲ್ಲಿ ಈ ಪದ್ಧತಿ ಕಂಡು ಬರುತ್ತಲಿದೆ. ದೃವತ್ವದ ಸಂಕೇತವಾದ ನೀರನ್ನು ಹಲವಾರು ಪವಿತ್ರ ಕಾರ್ಯಗಳಲ್ಲಿನ ಪಂಚಭೂತಗಳೊಂದಿಗೆ ಬೆಸುಗೆ ಬೆಸೆಯುವ ಮಾಡ್ಯಮವಾಗಿ ಕಾರ್ಯ ನಿರ್ವಹಿಸುವ ಜೀವ ನಾಡಿಯಾಗಿದೆ. ಜನಪದರ ಬದುಕಿನಲ್ಲಿ ನೀರು ಗಂಗಾದೇವಿ ಎಂಬುದಾಗಿ ಮಾಜನೀಯಳಾಗಿ ಕಂಡು ಬಂದಿದ್ದು ‘ಹರಿವ ನೀರಿಗೆ ಶಾಸ್ತ್ರವಿಲ್ಲ’ ಎಂಬ ವಾಡಿಕೆಯೊಂದಿಗೆ ವಿಶ್ವಸೃಷ್ಟಿಗೆ ಕಾರಣ ಎಂದು ನಂಬಿರುವುದರಿಂದ ಶಿಷ್ಟ ಮರಾಠಾಗಳು ಜೀವ ಸೃಷ್ಟಿಯಾದ ‘ನೀರಿಗೆ’ ಸಂಬಂಧಿಸಿದ ಹೇಳಿಕೆಗಳನ್ನು ಮೌಖಿಕವಾಗಿ ಮತ್ತು ಲಿಖಿತವಾಗಿ ದಾಖಲಿಸಿವೆ³. ಪ್ರಾಚೀನ ನಾಗರಿಕತೆಯ ಬೆಳವಣಿಗೆಯಲ್ಲಿ ನದಿಗಳಿಗೆ ಪ್ರತಿ ವರ್ಷವೂ ಬಲಿ ಕೊಡುವ ಆಚರಣೆ ರೂಢಿಯಲ್ಲಿತ್ತು.

ಈಚಿಪ್ಪನಲ್ಲಿ ನೈಲ್ ನದಿಗೆ, ಬ್ಯಾಬಿಲೋನಿಯಾದ ಟ್ರೈನ್‌ಸ್ ಮತ್ತು ಯೂಪ್ರಟೇಸ್ ನದಿಗಳಿಗೆ ಬಲಿ ನೀಡಿರುವ ಮಾಹಿತಿ ದೊರೆಯತ್ತದೆ. ಅಲ್ಲಿ ಕುಟುಂಬದ ವಾರಸುದಾರನಾದ ಗಂಡಿನ ಬದಲಿಗೆ ಬಲಿಪಶುಗಳಾಗಿ ಎತ್ತು, ಕುದುರೆಗಳನ್ನು ನದಿಗೆ ಬಲಿ ನೀಡುತ್ತಿದ್ದರು. ಜಗತ್ತಿನ ಸಂಸ್ಕೃತಿಯಲ್ಲಿ ನೀರು ಹೇಗೆ ಪೊಜ್ನೀಯ ಸಾಧನವನ್ನು ಪಡೆದುಕೊಂಡಿದೆ ಎನ್ನುವುದನ್ನು ಕೆಲ ಉದಾಹರಣೆಗಳ ಮೂಲಕ ತಿಳಿಯುವುದಾದರೆ ‘ಇಸ್ತರ್’ ಸುಮೇರಿಯನ್ನರ ಜಲ ದೇವತೆಯಾಗಿದ್ದಳು. ಇವಳು ಸಮುದ್ರ ರಾಜನಾದ ಈಯನ ಮಗಳು. ಬೆಟ್ಟ ಗುಡ್ಡಗಳ ಒಡೆಯಳಾದ ಇವಳು ಅಲ್ಲಿಯ ಕೆರೆ, ಕಾಲುವೆ, ಹಳ್ಳ, ಹೊಳೆ, ನದಿ ಇತ್ಯಾದಿ ನೀರಿನ ಮೂಲಗಳನ್ನು ರಕ್ಷಿಸುತ್ತಾಳೆ ಎಂದು ನಂಬುತ್ತಾರೆ.⁴ ಈ ಕಾರಣಕ್ಕಾಗಿ ನೀರನ್ನು ಹೊಜಿಯಲ್ಲಿ ತುಂಬಿಸಿ, ಹೊಜಿಸುವ ಪದ್ಧತಿ ರೂಢಿಯಲ್ಲಿದೆ. ‘ನೆಪ್ಪೊನ್ಸ್’ ಇದು ರೋಮನ್ನರ ಜಲ ದೇವತೆ. ‘ಹ್ಯಾಪಿ’ ಈಚಿಪ್ಪನ ಜಲ ದೇವತೆ. ನೈಲ್ ನದಿಯ ಪ್ರತೀಕವಾದ ಈ ದೇವತೆಯ ಮೂಲ ‘ಆಂಕೆಟ್’ ಎಂಬ ಸ್ತೀ ದೃವವಾಗಿದೆ. ನೋಡಲು ಗಂಡಿನ ಹಾಗೆ ಕಾಣುವ ಇದು ಎರಡು ಜೋತು ಬೀಳುವಂತ ಮೊಲೆಗಳನ್ನು ಹೊಂದಿದ್ದು, ಕೈಗಳಲ್ಲಿ ಕಮಲವನ್ನು ಹಿಡಿದಿದೆ. ‘ನಾಬು’ಇದು ಬ್ಯಾಬಿಲೋನಿಯನ್ನರ ನೀರಿನ ದೇವತೆಯಾಗಿದ್ದಾಳೆ. ‘ಈಯ’ ಇದು ಮೆಸಪಂಡೋಮಿಯ ನಾಗರಿಕತೆಯಲ್ಲಿ ಮಾಜೆಗೊಳ್ಳುವ ಜಲದೇವತೆಗಳ ತಂಡೆ. ‘ಒಸೋನ್’ ನೈಜೇರಿಯಾದಲ್ಲಿನ ಯರೂಬಾ ಎಂಬ ಬುಡಕಟ್ಟಿನ ಜಲ ದೇವತೆ. ಜಲ ಪ್ರಳಯದಿಂದ ನಾಶವಾದಾಗ ಮರು ಜೀವ ಸೃಷ್ಟಿಗೆ ದೇವರು ಕಾರಣನಾಗುತ್ತಾನೆಂದು ಬ್ಯಾಬಿಲೋನಿಯನ್ ಮರಾಠಾಗಳು ವಿವರಿಸುತ್ತವೆ. ‘ಇನ್ನಿನ್’ ಎಂಬ ದೇವತೆಯನ್ನು ಸ್ವರ್ಗದ ರಾಜೆ

ಹಾಗೂ ಜಲ ದೇವತೆ ಎಂದು ವರ್ಣಿಸಲಾಗಿದೆ. ವಿಶ್ವ ಸೃಷ್ಟಿಯ ಮೂಲ ಜಲ ಎಂಬುದನ್ನು ಜಗತ್ತಿನ ಎಲ್ಲಾ ಪುರಾಣಗಳು, ಕರ್ತೀಗಳು ಹೇಳುತ್ತವೆ.⁵

ಜಲವೇ ಎಲ್ಲಾ ಜೀವಿ ಹಾಗೂ ಪದಾರ್ಥಗಳ ಮೂಲ ಎಂದು ಬ್ಯಾಬಿಲೋನಿಯನ್ನರು ನಂಬುತ್ತಾರೆ. ಆಸ್ಟ್ರೇಲಿಯನ್ ಪುರಾಣಗಳು ಭೂಮಿ ನೀರಿನಿಂದ ಆವೃತವಾಗಿದೆ ಮತ್ತು ನೀರಿನಲ್ಲಿ ಅನೇಕ ಶಕ್ತಿಗಳು ವಾಸವಾಗಿವೆ ಎಂಬುದಾಗಿ ದಾಖಲಿಸಿವೆ. ವಿಶ್ವದ ಸೃಷ್ಟಿ ನೀರಿನಿಂದಾಗಿದೆ ಎಂಬುದನ್ನು ಎಲ್ಲಾ ಪ್ರವಿಶ್ರುತಿಗಳು ದಾಖಲಿಸಿವೆ. ನಮ್ಮ ದೇಶದಲ್ಲಿ ಈ ಬಗೆಗೆ ಪುರಾಣಗಳು, ಐತಿಹ್ಯಗಳು, ವಿದೇಶಿ ಬರಹಗಳು, ಜನಪದ ಮಹಾಕಾವ್ಯಗಳು ದಾಖಲಿಸಿವೆ⁶. ಸೃಷ್ಟಿಯ ಶಕ್ತಿಯನ್ನು ಹೊಂದಿರುವ ನೀರಿಗೆ ವಿನಾಶದ ಮುಖಿಯೂ ಇದೆ ಎನ್ನುವುದನ್ನು ಜಗತ್ತಿನ ಎಲ್ಲಾ ಜನವರ್ಗಗಳ ಬಲವಾದ ನಂಬಿಕೆ. ದೇವತೆಗಳ ಕೋಪವೇ ಜಲ ಪ್ರಭುಯದ ಮೂಲಕ ಅಥವಾ ನೀರು ಬರದಿದ್ದಾಗ, ಕೆಲವೊಮ್ಮೆ ಕರೆ ಏರಿಯು ಕುಸಿಯುವ ಮೂಲಕ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತವೆ ಎಂಬುದಾಗಿ ಪುರಾಣಗಳು ವಿವರಿಸಿವೆ.⁷ ಜಪಾನ್, ಪಶ್ಚಿಮಯಾ, ಸಾಕ್ಷಾತ್ಕಾರ್ಯಾಂಡ್, ಸಾಕ್ಷಾಂಡಿನೇವಿಯಾಗಳಲ್ಲಿ ವಾಸಿಸುವ ಜನ ವರ್ಗಗಳ ಫಲವಂತಿಕೆ ಹಾಗೂ ದೇವರ ಸಂತೃಪ್ತಿಯ ಸಲುವಾಗಿ ಕನ್ಯೆಯರನ್ನು ಬಲಿಯಾಗಿ ನೀಡುವ ಅಚರಣೆ ರೂಢಿಯಲ್ಲಿತ್ತು.⁸ ಬ್ಯಾಬಿಲೋನ್, ಈಜಿಪ್ರ್ಯೂ, ಜ್ಯೇಸ್‌ನಾ, ಗ್ರೀಕ್ ಮುಂತಾದ ನದಿ ನಾಗರಿಕತೆಗಳ ಜನವರ್ಗಗಳಲ್ಲಿ ನದಿಗಳು ಸಾಕಷ್ಟು ಮೆಕ್ಕಲು ಮಣಿನ್ನು ಒದಗಿಸುವಂತೆ, ನೀರಿನ ಫಲವಂತಿಕೆಯನ್ನು ವ್ಯಾಧಿಸುವಂತೆ ಪ್ರಾರ್ಥಿಸಿ ಎತ್ತು, ಕುದುರೆ ಹಾಗೂ ಕೋಣವನ್ನು ಬಲಿ ಕೊಡುವುದರ ಜೊತೆಗೆ ಹೆಣ್ಣುಗಳನ್ನು ಬಲವಂತವಾಗಿ ನದಿಗೆ ಎಸೆಯುವ ಪದ್ಧತಿಗಳು ರೂಢಿಯಲ್ಲಿದ್ದವು ಎಂಬುದನ್ನು ಸಂಶೋಧನೆಗಳಿಂದ ಬೆಳಕಿಗೆ ತರಲಾಗಿದೆ⁹. ನಮ್ಮಲ್ಲಿಯೂ ನೀರಿಗೆ ಹೆಣ್ಣಿನ್ನು ಬಲಿ ನೀಡುತ್ತಿದ್ದರು ಎಂಬುದಕ್ಕೆ ‘ಕರೆಗೆ ಹಾರ’ ದಂತಹ ನಿದರ್ಶನಗಳು ಮಾಹಿತಿಯನ್ನು ಒದಗಿಸುತ್ತವೆ. ಕರೆಗಳನ್ನು ಕಟ್ಟುವುದಕ್ಕೆ ಅನೇಕ ಕಾರಣಗಳಿರಬಹುದು ಆದರೆ ಆ ಕರೆಗಳಿಗೆ ನೀಡುತ್ತಿದ್ದ ಬಲಿಗೆ ಇರುತ್ತಿದ್ದುದ್ದು ಒಂದೇ ಕಾರಣ ಅದುವೇ ಹೆಣ್ಣಿನ ಬಲಿ. ಕರೆಗಳಲ್ಲಿ ನೀರು ಬರಲೆಂದು ಕೈಗೊಳ್ಳುತ್ತಿದ್ದ ಅಚರಣೆಗಳು ಕರೋರ ಮತ್ತು ಅವರ ನಂಬಿಕೆಯ ಸಾಮಾಜಿಕ ಮತ್ತು ಧಾರ್ಮಿಕ ಪದ್ಧತಿಯಾಗಿದ್ದಿತ್ತಂದು ಕಂಡುಬಂದಿದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಕರೆಯ ನಿರ್ಮಾಣದ ಹಂತ ಪೂರ್ಣಗೊಂಡು ಕರೆಯಲ್ಲಿ ನೀರು ಬರದಿದ್ದಂತಹ ಸಂದರ್ಭದಲ್ಲಿ ಪ್ರಾಣಿಬಲಿ ಅಥವಾ ನರಬಲಿಯನ್ನು ನೀಡುತ್ತಿದ್ದುದು ಜನಪದ ಕಥೆಯಾಗಿ ಜೀವಂತವಾಗಿ ಇರುವುದರೊಂದಿಗೆ ವಿದೇಶಿ ಪ್ರವಾಸಿಗರ ಬರಹಗಳಲ್ಲಿಯೂ ಉಲ್ಲೇಖಿತವಾಗಿದೆ. ನಮ್ಮ ನಾಡಿನ ಅನೇಕ ಕರೆಗಳಲ್ಲಿ ಈ ಕುರಿತಂತೆ ಜನಪದ ನಂಬಿಕೆಗಳು ಹಾಗೂ ಅಚರಣೆಗಳು ಇದ್ದವು ಎಂಬುದನ್ನು ಮಣಿಕರಿಸುತ್ತವೆ. ಕರೆಯ ನೀರಿಗೆ ಬಲಿಯಾದ ಅನೇಕ ಸ್ತೀಯರ ತ್ಯಾಗ, ಬಲಿದಾನದ ಹೆಸರಿನಲ್ಲಿ ದೃವತ್ವಕ್ಕೆ ಏರಿ ಮಾಜಿಗೊಳ್ಳುತ್ತಿರುದು ನೈಜವಾಗಿ ಕಾಣಸಿಗುತ್ತದೆ. ವೇದಕಾಲದಲ್ಲಿ ಬಲಿ ಪರಿಕಲ್ಪನೆ ಆರ್ಥಿಕ ಮೂಲದಲ್ಲಿ ಕುಡಿಯೋಡೆದು, ತದ ನಂತರದಲ್ಲಿ ಧಾರ್ಮಿಕ ಸ್ವರೂಪ ಪಡೆದಂತೆ, ಆಯೋತರ ಹರಪ್ಪ ನಾಗರಿಕತೆಯ ಸಮಾಜದಲ್ಲಿ ಆರ್ಥಿಕ ನೆಲೆ ಹಾಗೂ ಆಹಾರದ ಪದ್ಧತಿಯ ರೂಪದಲ್ಲಿ ತನ್ನ ಮೂಲ ಬೇರುಗಳನ್ನು ಹೊಂದಿತ್ತೇ ಎಂಬುದನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟವಾದರೂ ಸತ್ಯಕ್ಕೆ ಹತ್ತಿರವಾದುದೆಂಬುದು ಮಾತ್ರ ನಂಬಲೇಬೇಕು. (ಈ ವಿಚಾರದ ಚರ್ಚೆಯನ್ನು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಬಹುದು).

ನೀರಿಗಾಗಿ ಬಲಿ ನೀಡುತ್ತಿದ್ದರು ಎಂಬುದಕ್ಕೆ ನಮ್ಮ ನಾಡಿನಲ್ಲಿ ಅನೇಕ ಉದಾಹರಣೆಗಳನ್ನು ಶಾಸನಗಳ ಜೊತೆಗೆ ಜಾನಪದ ಸಾಹಿತ್ಯವು ಹೆಚ್ಚಿನ ಮಾಹಿತಿಯನ್ನು ನೀಡುತ್ತವೆ.¹⁰ ಈ ವಿಷಯಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಕಾರ್ಯ ಕೈಗೊಂಡ ಸಂದರ್ಭದಲ್ಲಿ ಬಲಿಯಾಗಿರುವ ಕೆರೆಗಳ ಇತಿಹಾಸ ಹಾಗೂ ಕೆರೆಗಳ ಸಂಖ್ಯೆಗಳನ್ನು ಗಮನಿಸಿದಾಗ ಒಂದು ಕ್ಷಣಾ ಆಶ್ವಯದ ಜೊತೆಗೆ ಮೂಡಿನಂಬಿಕೆ ನಮ್ಮಲ್ಲಿ ಎಷ್ಟರ ಮಟ್ಟಿಗೆ ಇತ್ತೆಂಬುದು ತಿಳಿಯುತ್ತದೆ. ಕಾರಣ ನಮ್ಮ ನಾಡಿನಲ್ಲಿರುವ ಬಹುತೇಕ ದೊಡ್ಡ ಹಾಗೂ ಹಳೆಯ ಕೆರೆಗಳು ಎಲ್ಲೆಲ್ಲಿ ನಿರ್ಮಾಣಗೊಂಡಿವೆಯೋ ಅಲ್ಲೆಲ್ಲಾ (ಕೆಲವನ್ನು ಒಳಗೊಂಡಂತೆ) ನರಬಲಿ ನೀಡಿರುವುದಕ್ಕೆ ಶಾಸನಗಳಲ್ಲಿ ಹೆಚ್ಚಾಗಿ ಮಾಹಿತಿ ದೊರೆಯಿದ್ದರೂ, ಇತಿಹಾಸ, ಕುರುಹಂಗಳು ಹಾಗೂ ಜಾನಪದ ಲಾವಣಿಗಳು ಪ್ರಸ್ತುತದಲ್ಲಿಯೂ ಮೂಕ ಸಾಕ್ಷಿಯಾಗಿ ನಿಂತಿವೆ. ಕೆರೆಯ ನಿರ್ಮಾಣದಲ್ಲಿ ಹೆಚ್ಚಿನ ಬಲಿದಾನವಾಗಿರುವ ಒಂದು ನಿರ್ದರ್ಶನವನ್ನು ಇಲ್ಲಿ ಸೃಷ್ಟಿಸಬಹುದು.

ಕೆಂಪಸಾಗರ ಕೆರೆ

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹಾಲಶೆಟ್ಟಿಹಳ್ಳಿ ಗ್ರಾಮದಿಂದ ಕೊಗಳತೆಯ ಅಂತರದಲ್ಲಿ ಕೆಂಪಸಾಗರ ಕೆರೆ ಕಂಡು ಬರುತ್ತದೆ. ಈ ಕೆರೆಯನ್ನು ಎರಡನೆ ಕೆಂಪೇಗೌಡ ಕಟ್ಟಿಸಿದ್ದರ ಬಗೆಗೆ ಶಾಸನದಲ್ಲಿ ಮಾಹಿತಿ ದೊರೆಯುತ್ತದೆ. ಮಾಗಡಿ ಹುಲಿಯಾರು ದುರ್ಗ ಹೆದ್ದಾರಿಯಲ್ಲಿನ ರಸ್ತೆಯ ಪಕ್ಕದಲ್ಲಿ ಈ ಕೆರೆ ಸಿಗುತ್ತದೆ. ಹಿಂದೆ ಸಮುದ್ರದಂತೆ ಕಂಗೊಳಿಸುತ್ತಿದ್ದ ಇದು ತನ್ನ ವೈಭವವನ್ನು ಕಳೆದುಕೊಂಡಿರುವ ಪರಿಯನ್ನು ತಮ್ಮದ್ದು ಆದ ಮಾತುಗಳಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದ ಇಲ್ಲಿನ ಸ್ಥಳಿಯರಾದ ಕೆಂಪರಾಜಣ್ಣನವರು. ಕೆಂಪಸಾಗರ ಕೆರೆಯಲ್ಲಿನ ನೀರನ್ನು ಇಂದಿಗೂ ಸಹ ಕುಡಿಯಲು, ಕೃಷಿಗೂ ಬಳಸುತ್ತಿದ್ದಾರೆ. ಏರಿಯ ಮೇಲಿನ ತೂಬು ಇನ್ನೂ ಕೂಡ ತನ್ನ ಸೈಜತೆಯನ್ನು ಉಳಿಸಿಕೊಂಡಿದೆ. ಕೆಂಪಸಾಗರದ ಕೆರೆಯ ನೀರನ್ನು ದೇವರ ಪೂಜೆಗಂಡೆ ಮೀಸಲು ಇಟ್ಟಿರುವುದನ್ನು ಕಾಣಬಹುದು ಕೆರೆಯ ಸುತ್ತಲು ಗಿಡ ಮರಗಳಿಂದ್ದು ನೋಡಲು ಸುಂದರವಾದ ತಾಣವಾಗಿದೆ. ಈ ಕೆರೆಯ ಬಗ್ಗೆ ಎರಡು ರೀತಿಯ ಇತಿಹಾಸಗಳುರುವುದನ್ನು ಗಮನಿಸಲಾಗಿದೆ.

ಕೆಂಪಸಾಗರ ಕೆರೆಯ ಗ್ರಾಮದವರ ಪ್ರಕಾರ¹¹ ಒಂದು ದಿನ ಕೆಂಪೇಗೌಡರ ಕನಸಿನಲ್ಲಿ ಒಂದು ಸರ್ವ ಕಾಣಿಸಿಕೊಂಡು ಕೆಂಪಸಾಗರ ಕೆರೆಯನ್ನು ಕಟ್ಟಿಸಿ ಜನತೆಗೆ ಕುಡಿಯಲು ನೀರನ್ನು ಒದಗಿಸಲು ಕೆರೆಯನ್ನು ಕಟ್ಟಿಸಬೇಕು ಹಾಗೂ ಆ ಕೆರೆಯು ನಾನು ಹರಿದಾಡಿದ ಮಾರ್ಗದಂತೆಯೇ ನಿರ್ಮಾಣ ಮಾಡಬೇಕೆಂದು ಹೇಳಿತಂತೆ ಹಿಂದೆ ಮಾಡಿದರೆ ನಿನ್ನ ಹೆಸರು ಚಿರವಾಗಿರುತ್ತದೆ ಹಾಗೂ ನನಗೆ ಸಂತುಷ್ಟವಾಗುತ್ತದೆ ಎಂದು ಸರ್ವ ನುಡಿಯಿತಂತೆ. ಆಗ ಕೆರೆಯನ್ನು ನಿರ್ಮಾಣ ಮಾಡಲು ತಡ ಮಾಡದೆ ತನ್ನ ಸೈನಿಕರಿಗೆ ಕೆರೆ ಕಟ್ಟಿವರನ್ನು ನೇಮಿಸುವಂತೆ ಆಜ್ಞಾಖಣಿ ಕೆರೆಯನ್ನು ಪೂರ್ಣಗೊಳಿಸಲಾಯಿತಂತೆ. ಆದರೆ ನೀರು ಮಾತ್ರ ಎಷ್ಟೇ ಕಾಲ ಕಳೆದರು ಬಾರದಿದ್ದಾಗ ಕೆರೆಯು ಬಲಿ ಕೇಳುತ್ತಿದೆ ಎಂಬುದಾಗಿ ವಿಚಾರ ತಿಳಿದು ಕೆರೆಗೆ ಬಲಿ ನೀಡಲು ಮುಂದಾಗುವರಿಗೆ ಸಕಲವನ್ನು ಕಲ್ಪಿಸಲಾಗುತ್ತದೆ ಎಂಬುದಾಗಿ ಆಜ್ಞೆ ಹೊರಡಿಸಲಾಗುತ್ತದೆ. ಆಗ ಒಬ್ಬ ದಲಿತ ಸ್ತೀಯನ್ನು ಬಲಿಕೊಡಲಾಗುತ್ತದೆ. ನಂತರ ಕೆರೆಯಲ್ಲಿ ನೀರು ಬರುವಂತಾಯಿತು ಹಾಗೂ ಆಕೆಗೆ ಒಂದು ಗುಡಿಯನ್ನು ಏರಿಯ ಮೇಲೆ ಕಟ್ಟಿ ಮೂರಿಸಲಾಗುತ್ತಿದೆ ಎಂಬ

ವಿಚಾರವನ್ನು ಹೇಳಿದರು. ಕೆರೆಯು ಇಂದಿಗೂ ಸಹ ಹಾವು ಹರಿದ ರೀತಿಯಲ್ಲಿಯೇ ಇರುವುದನ್ನು ಕಾಣಬಹುದು.

ಮತ್ತೊಂದು ಐತಿಹ್ಯದಂತೆ¹² ಈ ಕೆರೆಯ ಬಗ್ಗೆ ನೀಡಿದ ಮಾಹಿತಿಯಲ್ಲಿ ಸ್ವಲ್ಪ ಬದಲಾವಣೆ ಇದ್ದರೂ ಸಹ ಕೆರೆ ನಿರ್ಮಾಣದ ಆಶಯ ಒಂದೇ ಆಗಿರುವುದನ್ನು ಕಾಣಬಹುದು. ಇವರ ಪ್ರಕಾರ ಕೆಂಪೇಗೌಡನ ಆಳ್ವಿಕೆಯ ಕಾಲದಲ್ಲಿ ಜನ ಸುಭಿಕ್ಷರಾಗಿದ್ದರು. ಈತನ ಕಾಲದಲ್ಲಿ ತಾನು ಒಂದು ದೊಡ್ಡ ಕೆರೆಯನ್ನು ಕಟ್ಟಿ ಜನತೆಗೆ ಅನುಕೂಲ ಮಾಡಲೆಂದು ಯೋಜಿಸುತ್ತಿದ್ದಾಗ ಒಮ್ಮೆ ಕನಸಿನಲ್ಲಿ ದೇವರು ಕಾಣಿಸಿಕೊಂಡು ನೋಡು ಕೆಂಪೇಗೌಡ ನಿನ್ನ ಯೋಚನೆ ಯೋಗ್ಯವಾಗಿದೆ ಅದನ್ನು ನನಸಾಗಿಸು ಎಂದು ಆಶೀರ್ವದಿಸಿ ಹೊರಟು ಹೋಯಿತಂತೆ. ಅದರಂತೆ ಕೆಂಪೇಗೌಡ ಸೈನಿಕರನ್ನು ಕರೆಸಿ ಮಾಗಡಿ ಹತ್ತಿರ ದೊಡ್ಡ ಕೆರೆ ತೆಗೆಸಲು ಹೇಳಿದನಂತೆ ಅದರಂತೆ ಅಕ್ಕ ಪಕ್ಕದ ಹಳ್ಳಿ ಜನರು ಆ ಕೆರೆಯ ನಿರ್ಮಾಣದಲ್ಲಿ ಕೈಚೋಡಿಸಿ ವಿಶಾಲವಾದ ಕೆರೆ ನಿರ್ಮಾಣ ಮಾಡಿದರಂತೆ. ಆ ರಾತ್ರಿಯೇ ವಿಪರೀತ ಮಳೆಯಾಗಿ ಕೆರೆ ತುಂಬಿ ಹೋಯಿತು. ತುಂಬಿದ ಕೆರೆ ಆಗಾಗ ಕೋಡಿ ಹರಿದು ಅಪಾರ ಹಾನಿಯುಂಟು ಮಾಡುತ್ತಿತ್ತು. ಇದಕ್ಕೆ ಕಾರಣ ಕೇಳಿದಾಗ ಕೆಂಪೇಗೌಡನ ಪತ್ತಿಯನ್ನು ಬಲಿ ನೀಡಿದಾಗ ಕೆರೆ ಶಾಂತವಾಗುತ್ತದೆ ಎಂಬ ಉತ್ತರ ದೊರೆಯುತ್ತದೆ. ವಿಷಯ ತಿಳಿದ ಕೆಂಪೇಗೌಡ ಚಂತಾಕ್ರಾಂತನಾಗಿ ದಿನದೂಡುತ್ತಿರುವಾಗ ಆತನ ಸೊಸೆಯೇ ಮುಂದೆ ಬಂದು ತನ್ನ ಸ್ವಾ ಇಚ್ಛೆಯಿಂದ ಕೆರೆಗೆ ಬಲಿಯಾಗಲು ಸಿದ್ಧಳಿರುವುದಾಗಿ ತಿಳಿಸುತ್ತಾಳೆ ಆ ಕ್ಷೇಣದಲ್ಲಿ ಒಪ್ಪಿಕೊಳ್ಳಿದ್ದರೂ ಸಹ ಸ್ವಲ್ಪ ಕಾಲದ ನಂತರ ಕೆಂಪೇಗೌಡ ಒಪ್ಪಿಗೆ ನೀಡಿ ಉರ ಜನರ ಮುಂದೆ ವಿಷಯವನ್ನು ಪ್ರಸ್ತಾಪಿಸಿ ಒಂದು ಶುಭ ದಿನ ಶುಭ ಗಳಿಗೆಯನ್ನು ನಿಗದಿ ಮಾಡಿ ಸೊಸೆಯನ್ನು ಸರ್ವಾಲಂಕೃತ ಮಾಡಿ ಉರಿನಲ್ಲಿ ಮೇರವಣಿಗೆ ಮಾಡುತ್ತಾ ಕೆರೆಯ ಬಳಿಗೆ ಕರೆತಂದು ಕೆರೆಗೆ ಬಾಗಿನ ಅರ್ಥಿಸಿ, ಮೂರ್ಜ ಮಾಡಲು ತಯಾರಾಗುತ್ತಿದ್ದಂತೆ ಗಂಗಾದೇವಿ ಆಕೆಯನ್ನು ತನ್ನ ಒಡಲಿನಲ್ಲಿ ಸೇರಿಸಿಕೊಳ್ಳುತ್ತಾಳೆ. ಕೆರೆ ಕೋಡಿ ನಿಂತು ಶಾಂತವಾಗುತ್ತದೆ. ಮುಂದೆ ಉರ ಜನತೆಯ ಪಾಲಿಗೆ ವರಗಳನ್ನು ಕರುಣಿಸುವ ದೇವತೆಯಾಗುತ್ತಾಳೆ. ಈ ಕಥೆಯಲ್ಲಿ ಕೆಂಪೇಗೌಡನಂತೆ ಆತನ ವಂಶಸ್ಥರು ಜನರ ಪರವಾಗಿದ್ದು, ಜನರ ಹಿತಕ್ಕಾಗಿ ಬದುಕುತ್ತಿದ್ದರು ಎಂಬ ವಿಚಾರ ತಿಳಿದು ಬರುತ್ತದೆ.¹³

ನರಬಲಿಯ ಆಚರಣೆಗೆ ದೃವ ಪ್ರೇರಣೆಯ ಹಿನ್ನಲೆಯಲ್ಲಿ ಕೆರೆಗೆಹಾರದ ಕಾವ್ಯದಲ್ಲಿ ಹೆಣ್ಣಿನ್ನು ಬಲಿ ನೀಡುತ್ತಿದ್ದರೂ ಅಂದಿನ ಸಮಾಜದ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ. ಆತ್ಮಭಾಲಿ ಎಂದರೆ “ವ್ಯಕ್ತಿ ತನಗೆ ಅತ್ಯಂತ ತ್ರಿಯವಾದ ಪ್ರಾಣದ ಆಸೆಯನ್ನು ತೋರೆದು ತಾನು ನಂಬಿದ ಆದರ್ಶಕ್ಕೆ ಹಾಗೂ ಉದಾತ್ತವೆಂದು ನಂಬಿದ ಭಾವನೆಗಾಗಿ ಬದುಕನ್ನು ತಾನಾಗಿ ಹೊನೆಗಾಣಿಸಿಕೊಳ್ಳುವುದು”.¹⁴ ಇದಕ್ಕೆ ಧರ್ಮದ ಹಾಗೂ ಸಮಾಜದ ಸಮೃದ್ಧಿ ಇರುತ್ತಿತ್ತು. ಇದು ಅಜಾಳತವಾಗಿ ಆತ್ಮಹತ್ಯೆಯಂತೆ ಮರೆಯಲ್ಲಿ ನಡೆಯುವುದಾಗಿರದೇ ಸಾರ್ವಜನಿಕವಾಗಿ ನಡೆಯುವಂತಹದಾಗಿದೆ. ಇದನ್ನು ಸಮಾಜ ವೀರತ್ವದ ಉದಾತ್ತ ಕಾರ್ಯವೆಂದು ಭಾವಿಸಿ ಅವರಿಗಾಗಿ ಸ್ವಾರ್ಥಕಗಳನ್ನು ನಿರ್ಮಿಸುವುದರ ಮೂಲಕ ಗೌರವದ ನಮನಗಳನ್ನು ಸಲ್ಲಿಸಿ ಆತ್ಮಭಾಲಿಯನ್ನು ಅಮರಗೊಳಿಸುತ್ತದೆ. ಈ ದೃಷ್ಟಿಯಿಂದ ಆತ್ಮಭಾಲಿ ಎಂಬುದಕ್ಕೆ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ದೇಹತ್ವಾಗಕ್ಕೆ ಅನುಮತಿ ನೀಡಿರುವುದು ಕಂಡುಬರುತ್ತದೆ.

ಹೀಗೆ ಬಲೆ ಎಂಬುದು ಒಂದು ಉದ್ದೇಶವನ್ನು ಇಟ್ಟುಕೊಂಡಿರುತ್ತದೆ. ಅದು ತೋಕ ಕಲ್ಯಾಣದ ಹೆಸರಿನಲ್ಲಿ ಎಂಬುದನ್ನು ಗಮನಿಸಬಹುದು. ಬಲಿದಾನಗಳಲ್ಲಿ ಧಾರ್ಮಿಕ ಬಲಿದಾನ ಮರೋಹಿತ ವರ್ಗದ ಶೋಷನೆಯಾದರೆ, ಸಹಗಮನ ಮರುಷ ವರ್ಗದ ಶೋಷನೆಯಾಗಿದೆ. ವೇಳಾವಳಿ ಪ್ರಭುವರ್ಗ ಯೋಚಿಸಿದ ಶೋಷನೆಯಾಗಿದೆ. ಇವು ಪ್ರಭುತ್ವಕ್ಕೆ ತೀವ್ರ ಪ್ರತಿಷ್ಠೆಯನ್ನು ತೋರುವ ಪ್ರಕಾರಗಳಾಗಿದೆ. ಸಮುದಾಯಗಳು ಈ ರೀತಿ ವ್ಯಕ್ತಪಡಿಸುವ ತೀವ್ರ ಅಮಾನುಷ ಪ್ರತಿಷ್ಠೆಯನ್ನು “ಆದರ್ಥ ಮೌಲ್ಯ” ಎಂದೇ ತಿಳಿದಿದೆ. “ಬಲಿದಾನವು” ಸಾರ್ವಜನಿಕ ಒಪ್ಪಿಗೆಯಿಂದ ಮೂರ್ವ ನಿಯೋಜಿತವಾಗಿರುತ್ತದೆ.¹⁵ ತನ್ನನ್ನು ತಾನು ಕೊಂಡುಕೊಳ್ಳುವ ಅಥವಾ ಬಲಿಕೊಟ್ಟುಕೊಳ್ಳುವ ವ್ಯಕ್ತಿಯ ಮುಂದೆ ಒಂದು ಘನ ಉದ್ದೇಶವಿರುತ್ತದೆ. ಆ ಉದ್ದೇಶ ಕಾಲದಿಂದ ಕಾಲಕ್ಕೆ ಬೇರೆಯಾಗಬಹುದು. ಆದರೆ ಆ ಆದರ್ಥದ ಹಿಂದೆ ವ್ಯಕ್ತಿಯ ದೃಢ ನಿರ್ಧಾರವಿರುತ್ತದೆ. ಇದಕ್ಕೆ ಧಾರ್ಮಿಕ ನೆಲೆಗಟ್ಟಿ ಸಹ ಇರುತ್ತದೆ.

ಆತ್ಮಭಲಿಯ ಫೆಟನೆಗಳು ಅಲೋಖಿಕವಾದ ಧಾರ್ಮಿಕ ನಂಬುಗೆಗಳಿಂದ ಪ್ರೇರಿತವಾದವುಗಳು ಎನ್ನಬಹುದಾಗಿದೆ.¹⁶ ಕರೆಯನ್ನು ಕಟ್ಟಿಸುವುದು ಧಾರ್ಮಿಕ ಕಾರ್ಯವೆಂದು ದೇವಾಲಯಗಳ ನಿರ್ಮಾಣದಷ್ಟೆ ಮಹತ್ತರ ಕಾರ್ಯವೆಂದು ಹಿರಿಯರ ನಂಬಿಕೆಯಾಗಿದೆ ಎಂಬುದಕ್ಕೆ ಶಾಸನಗಳು ಮಾಹಿತಿಯನ್ನು ಒದಗಿಸುತ್ತವೆ. ಮರುಷರಷ್ಟೇ ಅಲ್ಲದೆ ಸ್ತೀಯರು ಕರೆಗಳನ್ನು ನಿರ್ಮಾಣ ಮಾಡಿರುವುದಕ್ಕೆ ಸಾಕ್ಷಿಗಳು¹⁷ ದೊರೆಯುತ್ತವೆ. ಪ್ರಪಂಚದಾದ್ಯಂತ ಬಲಿಯ ವಿವಿಧ ಸಂಪ್ರಾದಾಯಗಳನ್ನು ಕುರಿತು ಅಧ್ಯಯನ ನಡೆದಿದೆ ಮತ್ತು ನಡೆಯುತ್ತಿದೆ. ಬಲಿಯ ಸ್ವರೂಪವನ್ನು ತಿಳಿಸುವ ಪ್ರಮುಖ ಅಂಶಗಳಿಂದರೆ,

ಬಲಿ ಎಂದರೆ ವಿಧಿ ಮೂರ್ವಕವಾಗಿ ನಾಶಮಾಡುವುದು, ಈ ರೀತಿ ನಾಶಮಾಡುವುದು ಒಂದು ವಸ್ತುವಾಗಿರಬಹುದು ಅಥವಾ ಒಂದು ಪ್ರಾಣಿಯಾಗಿರಬಹುದು ಅಥವಾ ಒಬ್ಬ ನರ ಮನುಷ್ಯನಾಗಿರಬಹುದು. ಪ್ರಾಣಿಯನ್ನು ಬಲಿಕೊಡುವಾಗ ಅದರ ರಕ್ತ ಹೀರುವುದು, ಅದು ಉಸಿರುಕಟ್ಟಿ ಸಾಯುವಂತೆ ಮಾಡುವುದು, ಬೆಂಕಿಗೆ ಹಾಕಿ ಸುಡುವುದು ಇಂತಹ ಕ್ರಮಗಳನ್ನು ಅನುಸರಿಸುವುದು. ದೇವರೋಜನೆ ಸಂಪರ್ಕ ಕಲ್ಪಿಸಿಕೊಳ್ಳುವುದು, ದೇವರನ್ನು ತೈಪ್ಪಿಗೊಳಿಸುವುದು, ದೇವರು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಕಾಣಿಕೆ ಕೊಡುವುದು. ಇವುಗಳು ಬಲಿಕೊಡುವ ಉದ್ದೇಶಗಳಾಗಿ ಕಂಡುಬಂದಿವೆ.¹⁸

ಬಲಿಯ ಉದ್ದೇಶದಲ್ಲಿ ಹಾಗೂ ವಿಧಾನದಲ್ಲಿ ಸರಳತೆಯನ್ನು ದ್ರಾವಿಡ ಸಂಸ್ಕೃತಿಯಲ್ಲಿಯೂ ಕಾಣಬಹುದು. ನರಬಲಿಯನ್ನು ನೀಡುವಾಗ ಬಲಿ ಎನ್ನಬುದು ನರಬಲಿ ಮತ್ತು ಪ್ರಾಣಿಬಲಿಗೆ ಸೀಮಿತವಾಗಬೇಕಿಲ್ಲ ದೇವರಿಗೆ ಹಾಕುವ ಧೂಪ, ಇಡುವ ಎಡೆ, ಮುಡಿಸುವ ಹೂಪುಗಳು ವಿಶಾಲವಾದ ಅರ್ಥದಲ್ಲಿ ಬಲಿಯೇ ಆಗುತ್ತವೆ. ಈ ಪಟ್ಟಿಯಲ್ಲಿ ಕಾಣಿಕೆಯಾಗಿ ಹಾಕುವ ಹಣವನ್ನು ಹರಕೆಯ ವಸ್ತುಗಳನ್ನು ಸೇರಿಸಬಹುದು.

ಕನ್ನಡದಲ್ಲಿ ಬಲಿ, ಎಡೆ, ಕಾಣಿಕೆ, ಹರಕೆ ಈ ನಾಲ್ಕು ಪದಗಳು ಪ್ರಶ್ನೇಕವಾದ ಅರ್ಥವನ್ನು ಹೊಂದಿವೆ ಸಾಮಾನ್ಯವಾಗಿ ಬಲಿ ಎಂಬ ಪದ ಪ್ರಾಣಿಗಳಿಗೆ ಹಾಗೂ ಮನುಷ್ಯರಿಗೆ ಆನ್ಯಯವಾಗುತ್ತದೆ. ಎಡೆ ಅಥವಾ ಸ್ವೇಚ್ಛೆ ಎಂಬ ಪದ ಆಹಾರ, ಪಾನೀಯಗಳಿಗೆ ಆನ್ಯಯವಾಗುತ್ತದೆ. ಕಾಣಿಕೆ ಎಂಬ ಪದ

ಹಣಕ್ಕೆ ಆನ್ನಯವಾದರೆ, ಹರಕೆ ಎಂಬ ಪದ ಸ್ಯೇವೇದ್ಯದ ರೂಪದಲ್ಲಿರಬಹುದು¹⁹ ಅಥವಾ ವಸ್ತುಗಳ ರೂಪದಲ್ಲಿರಬಹುದು ಎಂಬುದನ್ನು ಜಾನಪದೀಯ ನೆಲೆಯಲ್ಲಿ ಕಂಡು ಹೊಳ್ಳಬಹುದು. ಈ ರೀತಿಯ ಮಾಹಿತಿಗಳನ್ನು ಬಲಿ ವಿಚಾರದಲ್ಲಿ ಕಾಣಬಹುದು. ನರಬಲಿಯನ್ನು ಖಚಿತವಾಗಿ ಧಾರ್ಮಿಕ ಪ್ರಕ್ರಿಯೆ ಹಿನ್ನಲೆಯಲ್ಲಿ ಗಮನದಲ್ಲಿಟ್ಟುಕೊಂಡೆ ಅದನ್ನು ಅಭ್ಯಾಸಿಸಬೇಕಾಗುತ್ತದೆ. ಅಧ್ಯರಿಂದ ವ್ಯೇಯಕ್ಕಿರುತ್ತದೆ ಅಥವಾ ಸಾಮಾಜಿಕವಾಗಿ ಯಾವುದಾದರೂ ಒಂದು ನಿರ್ದಿಷ್ಟ ಉದ್ದೇಶ ಸಾಧನೆಗಾಗಿ, ತಾನೆ ತಾನಾಗಿ ಅಥವಾ ಪರರಿಂದ ಬಲಿಯಾಗುವ ವ್ಯಕ್ತಿಯ ಸಹಜ ಸಾರ್ಥಕ ಮೊದಲೆ ಮಾಡುವ ಉದ್ದೇಶಿತ ಪ್ರಾಣಹರಣ ಒಂದು ಧಾರ್ಮಿಕ ವಿಧಿಯೊಂದಿಗೆ ನಡೆದಾಗ ಅದನ್ನು ನರಬಲಿಯೆಂದು ಕರೆಯಬಹುದು. ನರಬಲಿಯನ್ನು ಮಾಡುವಾಗ ಬಲಿಕೊಡುವ ಉದ್ದೇಶ ಕೈಗೊಳ್ಳುವ ಕೆಲಸ ಬಹುಕಾಲ ಉಳಿಯಬೇಕೆಂಬ ಆಶಯದಿಂದ ಶಾಂತನೀಡುವ ಉಪಕ್ರಮ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದೆ. ಇದರ ಜೊತೆಗೆ ನರಬಲಿಯಾದ ವ್ಯಕ್ತಿಯ ಆಶ್ರೂತಕ್ಕಿಂತ ಬಲಿಯಾದ ಜಾಗದಲ್ಲಿ ಸಮಷ್ಟಿಯನ್ನು ರಕ್ಷಿಸುವುದು ಎಂಬ ನಂಬಿಕೆಯು ಇರುತ್ತಿತ್ತು ಎಂದು ತಿಳಿದುಬರುತ್ತದೆ.²⁰

ಉಪಸಂಹಾರ

ನರಬಲಿಯು ಒಟ್ಟಾರೆ ಸ್ವ-ಪ್ರತಿಷ್ಠೆಯ ಬದಲಿಗೆ ಸಮಷ್ಟಿಯ ಹಿತಕ್ಕಾಗಿ ಕೈಗೊಳ್ಳುತ್ತಿದ್ದ ಒಂದು ಪದ್ಧತಿಯಾಗಿ ಕಂಡು ಬಂದಿರುತ್ತದೆ. ಬಲಿಯನ್ನು ಕೇರೆ, ಅಣಕಟ್ಟು, ಸೇತುವೆಗಳ ನಿರ್ಮಾಣ ಸಂದರ್ಭದಲ್ಲಿ ಕೊಡುವಂತೆ, ಕೋಟಿ ನಿರ್ಮಾಣದ ಸಂದರ್ಭದಲ್ಲಿಯೂ ಕೊಡುವುದನ್ನು ರೂಢಿಸಿಕೊಂಡು ಬಂದಿರುವುದನ್ನು ಮೌಲಿಕ ಸಂಪ್ರದಾಯದಿಂದ ತಿಳಿಯುತ್ತದೆ. ಇಂತಹ ನರಬಲಿ ಪ್ರಸ್ತುತದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ನರಬಲಿಗೆ ಬದಲಾಗಿ ಪ್ರಾಣಿ ಬಲಿಯ ಸ್ವರೂಪವನ್ನು ಪಡೆದುಕೊಂಡಿದೆ. ಈ ಪದ್ಧತಿ ಮುಂದುವರೆದಂತೆ ಮಹಿಳೆಯರಲ್ಲಿ ಬಲಿ ಎಂಬುದು ಪವಿತ್ರತೆಯ ಸಂಕೇತವಾಗಿ ಬೆಳೆಯ ತೊಡಗಿತ್ತು. ಇದಕ್ಕೆ ಉದಾಹರಣೆ ಎಂಬಂತೆ ಕನಾಟಕದಲ್ಲಿ ಜರುಗಿದ ಇಂತಹ ಧಾರ್ಮಿಕ ಬಲಿಯ ಏಕೆಕ ಉಲ್ಲೇಖ ಎಂದರೆ ಕಲ್ಯಾಣ ಚಾಲುಕ್ಯ ಜಕ್ಕವರ್ತಿ ಆಹವಮಲ್ಲನು ಕುರುಗೋಡು ಶಾಸನದಲ್ಲಿನ ಉಲ್ಲೇಖಿಸಿದಲ್ಲಿ ಗಂಗೆಯ ಸ್ಥಾನವನ್ನು ಪಡೆದು ಸಕಲ ಜೀವಿಗಳ ಕರ್ಮವನ್ನು ತೊಳೆಯುವ ನೀರಿಗೆ ಪವಿತ್ರ ನದಿ ಗಂಗಾಮಾತೆಯೆಂದು ಬಿಂಬಿಸಿ ಆ ನದಿಯಲ್ಲಿ ಮುಖುಗಿ ಪ್ರಾಣಾರ್ಥಕಣ ಮಾಡುವುದು ಮೃಷಿಪುಧವೆಂದು ಭಾವಿಸಿ ಕಾಶಿ ಮುಂತಾದ ಸ್ಥಳಗಳಿಗೆ ಹೋಗಿ ತಾವೆ ಸ್ವಸಂತೋಷದಿಂದ ಇಲ್ಲವೇ ಇನ್ನೊಬರ ಸಹಾಯದಿಂದ ಈ ಕಾರ್ಯವನ್ನು ಕೈಗೊಳ್ಳುತ್ತಿದ್ದರು. ಈ ಸನ್ನಿಹಿತ ಕನಾಟಕದಲ್ಲಿನ ಕುರುಗೋಡು ಸಮೀಪದ ತುಂಗಭದ್ರೆಯನ್ನು ಪ್ರವೇಶಿಸಿ ಪ್ರಾಣಾರ್ಥಿಗಳ ಉದಾಹರಣೆಯನ್ನು ನೀಡುತ್ತದೆ. ಕೇವಲ ಕೇರೆಗೆ ಮಾತ್ರ ಬಲಿ ನೀಡಿದೇ ಭಾವಿ, ಕೋಟಿಗೂ ಬಲಿ ನೀಡಿರುವುದನ್ನು ಗಮನಿಸಿದರೆ ಬಲಿಯ ಪಾವಿತ್ರತೆಯ ಬಗೆಗೆ ಎಷ್ಟರ ಮಟ್ಟಿಗೆ ನಂಬಿಕೆಯನ್ನು ಇಟ್ಟುಕೊಂಡಿದ್ದರು ಎಂಬುದನ್ನು ತಿಳಿಯಬಹುದು.

ಕೊನೆಟಿಪ್ಪಣಿಗಳು

- ¹ಚಿದಾನಂದಮೂರ್ತಿ ಎಂ. (1966). ಕನ್ನಡ ಶಾಸನಗಳು ಮತ್ತು ಸಾಂಸ್ಕೃತಿಕ ಅಧ್ಯಯನ. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
- ²ದೇವೇಂದ್ರ ಕುಮಾರ್ ಹಕಾರಿ. (2008). ಜಾನಪದ ಸಾಮಾಜಿಕ ಕಥನ ಗೀತೆಗಳಲ್ಲಿ ದುಃಖಾಂತ ನಿರೂಪಣೆ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ.
- ³ರಾಜಪ್ಪ ಟಿ.ಎಸ್. (1974). ಕೆರೆ ಹೊನ್ನೆಮ್ಮೆ ಮತ್ತು ಇತರೆ ಲಾಖಣಿಗಳು. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
- ⁴ಮಹದೇವ ನಾಯಕ (ಸಂ). (2003). ಜನಪದ ರಸಗಂಗೆ. ಅನ್ನಪೂರ್ಣ ಪ್ರಕಾಶನ, ಬೆಂಗಳೂರು.
- ⁵ದೇವೇಂದ್ರ ಕುಮಾರ್ ಹಕಾರಿ. (2008). ಮೂರ್ಖೋಕ್ತು..
- ⁶ಮೇಲಿನದೆ.,
- ⁷ಕೋಸಾಂಬಿ ಡಿ.ಡಿ. (2005). ಮರಣ ಮತ್ತು ವಾಸ್ತವ. ಐಬಿಎಚ್ ಪ್ರಕಾಶನ, ಬೆಂಗಳೂರು.
- ⁸ರಮೇಶ್. ಸ.ಚಿ. (2002). ಜಾನಪದ ಅಧ್ಯಯನ ಲೇಖನಗಳು. ಅಂಶು ಪ್ರಕಾಶನ, ಹೊಸಪೇಟೆ.
- ⁹ಮೇಲಿನದೆ.,
- ¹⁰ಕೌಟ್ರಯ್ಯ. ಸಿ.ಟಿ.ಎಂ. (1995). ವಿಜಯನಗರ ಸಾಮ್ರಾಜ್ಯದ ನೀರಾವರಿ ವ್ಯವಸ್ಥೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ
- ¹¹ವಕ್ತು: ಕೆಂಪರಾಜಣ್ಣ, ವಯಸ್ಸು 60, ಕೆಂಪಸಾಗರ ಗ್ರಾಮ
- ¹²ವಕ್ತು: ಕಂಬಣ್ಣ, ವಯಸ್ಸು 68, ಹಾಲಶೆಟ್ಟಿಹಳ್ಳಿ.
- ¹³ಕ್ರೀತ್ರಕಾಯ್
- ¹⁴ಕಲಬುಗಿರ್ ಎಂ.ಎಂ. (2011). ಸಮಾಧಿ-ಬಲಿದಾನ- ಏರ ಮರಣ ಸ್ವಾರ್ಥಕಗಳು,, ಸಪ್ಪ ಬುಕ್ ಹೆಸ್, ಬೆಂಗಳೂರು.
- ¹⁵ದೇವೇಂದ್ರ ಕಮಾರ ಹಕಾರಿ. (2002). ಆಚರಣೆ ಮತ್ತು ಉಗ್ರ ಆಚರಣೆ. ಇಲ್ಲಿ. ಜಾನಪದ ಗಂಗೋತ್ತಿ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ
- ¹⁶ಚಿದಾನಂದಮೂರ್ತಿ. ಎಂ. (1984). ಏರಗಲ್ಲು ಮತ್ತು ಮಾಸ್ತಿಕಲ್ಲುಗಳು. ಐಬಿಎಚ್ ಪ್ರಕಾಶನ, ಬೆಂಗಳೂರು.
- ¹⁷ಜಯಮ್ಮೆ ಕರಿಯಣ್ಣ. (2012). ಶಾಸನಗಳಲ್ಲಿ ದಾನದತ್ತಿಗಳು. ಪ್ರಸಾರಾಂಗ, ಮೈಸೂರು ವಿವಿ, ಮೈಸೂರು.
- ¹⁸ಶ್ರೀಕರನಾರಾಯಣ ತೀ.ನಂ. (2014). ಕಾಡುಗೊಲ್ಲರ ಸಂಪೂರ್ಣಾಯಗಳು ಮತ್ತು ನಂಬಿಕೆಗಳ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ.
- ¹⁹ಸತ್ಯನಾಥ ಟಿ.ಎಸ್. (2000). ನರಬಲಿ. ಐಬಿಎಚ್ ಪ್ರಕಾಶನ, ಬೆಂಗಳೂರು.
- ²⁰ಬಸವಾಜ ಕಲ್ಲುಡಿ. (2001). ಮಹಾಸತಿ ಆಚರಣೆ : ಒಂದು ಅಧ್ಯಯನ. ಪ್ರಸಾರಾಂಗ, ಮೈಸೂರು ವಿವಿ, ಮೈಸೂರು.

ಪರಾಮರ್ಶನ ಗ್ರಂಥಗಳು

- ಅನಿತಾ ಭಂಡಾರೆ. (2013). ಜನಪದ ಸಾಹಿತ್ಯದಲ್ಲಿ ಮಹಿಳಾ ಸಂವೇದನೆಗಳು. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರ್ಥ್ಯ.
- ಡಿಸೋಜ ನಾ. (1998). ಸತಿ: ವಿದೇಶೀ ದೃಷ್ಟಿ, ಕಾನೂನು ಸೃಷ್ಟಿ. ಇತಿಹಾಸ ದರ್ಶನ ಸಂಪುಟ-8, ಬೆಂಗಳೂರು.
- ಎಪಿಗ್ರಾಫಿಯ ಕನಾರ್ಚಿಕ. (1993). ಸಂಪುಟ 7, ಪ್ರಸಾರಾಂಗ, ಮೈಸೂರು ವಿವಿ, ಮೈಸೂರು.
- ಇತಿಹಾಸ ಮತ್ತು ಮರಾಠಿ. (2009). ಕನ್ನಡ ವಿಷಯ ವಿಶ್ವಕೋಶ, ಸಂ-ಅಂಬಳಿಕೆ ಹಿರಿಯಣ್ಣ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು.
- ನಾಗೇಗೌಡ ಹೆಚ್.ಎಲ್. (ಅನು). (2000). ಪ್ರವಾಸಿ ಕಂಡ ಇಂಡಿಯಾ. ಸಂಪುಟ 2. ನವಕನಾರ್ಚಿಕ ಪಬ್ಲಿಕೇಷನ್ಸ್, ಬೆಂಗಳೂರು.
- ನಾಗರಾಜ .ಟಿ.ವಿ. (2010)). ಹಾಸನ ಜಿಲ್ಲೆಯ ಪ್ರಾಚೀನ ನೀರಾವರಿ ವ್ಯವಸ್ಥೆಯ ಒಂದು ಅಧ್ಯಯನ. ಇತಿಹಾಸ ಮತ್ತು ಮರಾಠಿ ಇಲಾಖೆ, ಹಾಸನ.
- ಶಾಲಿನಿ ರಘುನಾಥ್. (2002). ಜಾನಪದ ಅಧ್ಯಯನಗಳು (ಹಸುಬೆ). ಅಕ್ಷರ ಪ್ರಕಾಶನ, ಹೆಗ್ಡೂಡು.
- ಶೈಲಜ ಬಿ.ಎಂ. (ಸಂ). (2014). ಪಾಳಿಯಗಾರರ ಶಾಸನಗಳು ಸಂಪುಟ 1. ಪ್ರಸಾರಾಂಗ, ಮೈಸೂರು ವಿವಿ, ಮೈಸೂರು.

J O U R N A L S